

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |

ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಶೀರಾತೂಫ್ಪಲ್ ತಿರುವೇಂಗಡಮುಡೈಯಾರ್ ಅರುಳಿಚ್ಚೆಯ್

|| ಅರುತ್ತಪಂಚಕಂ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾವಾನುಜ ಮಹಾದೇಶಿಕರ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ

## ॥ ಅರುತ್ತ ಪಂಚಕಂ ॥

ಶೀರೊನ್ನು ತೂಪ್ಪುಲ್ ತಿರುವೇಂಗಡಂ ಉಡೈಯಾರ್  
ಪಾರೊನ್ನ ಚೊನ್ನ ಪಱಿವೊಱಿಯುಳ್ - ಓರೊನ್ನು  
ತಾನೇ ಅಮೈಯಾದೋ ತಾರಣಿಯಿಲ್ ವಾಱ್‌ವಾಕ್ಕುರ್  
ವಾನೇಱಿ ಪ್ಪೋಮಳವುಂ ವಾಱ್‌ವು

ಅಮಲನವಿಯಾದ ಶುಡರ್ \* ಅಳವಿಲ್ಲಾ ಆರಮುದಂ \*

ಅಮಲವುರು ಕ್ಕುಣಂಗಳ್ \* ಅಣಿ ಆಯುದಂಗಳ್ ಅಡಿಯವರ್ಗಳ್ \*

ಅಮಲವಱಿಯಾದ ನಗರ್ \* ಅಱಿಂದೆಱುಂ ಕಾವುರ್ಡ್ ಎಲ್ಲಾಂ \*

ಕಮಲೈಯುರ್ಡ್ ಅರಶಾಳುಂ \* ಕರಿಗಿರಿಮೇಲ್ ಕಾವಲನೇ (೧)

ಉಳ್ಳಪೊರುಳ್ ಅನೈತ್ತುಕ್ಕುಂ \* ಉರುವನಿಲೈ ಕರುಮಂಗಳ್ \*

ತೆಳ್ಳಿಶೈವಿರ್ ವಶಮಾಕ್ಕಿ \* ತ್ತಿಗಱ್‌ಂದುಯಿರಾಯ್ ಉಱೈಗಿನ್ಱಾರ್ \*

ನಳ್ಳಿರುಳ್ ತೀರ್ತ್ತಡಿಯವಕ್ಕುರ್ \* ನಲಂಗೊಡುಕ್ಕುಂ ತಿರುವುಡನೇ \*

ವಳ್ಳಲರುಳಾಳರ್ ಎನುಂ \* ವಾರಣ ವೆಱ್ಪಿಱೈಯವನೇ (೨)

ಪೂದವುಡಲ್ ಪುಲನಗ್ಗಲ್ ಮನಂ \* ಪುಲ್ಲಾವಿ ಪುಂದಿಯೆನುಂ \*

ಯಾದುಂ ಅಲನಾಯ್ ಇಲಗಿ \* ಯಾನೆನುಂ ಇನ್ನುಣ್ಣಱಿವಾಯ್ \*

ಚ್ಚೇದನನಾಯ್ ಅಡಿಮೈಯುಮಾಯ್ \* ಉಯಿಕ್ಕೇಲ್ಲಾಂ ತಿಣ್ಣುಯಿರಾಯ್ \*

ತ್ತೀದಲಿನ್ನಿ ತ್ತಿಗಱುಂ ಶೀರ್ \* ಅತ್ತಿಗಿರಿ ತ್ತಿರುವಾಲೇ (೩)

ತಾನಡೈತ್ತ ಗುಣಂ ಕರುವಿ \* ತರ್ ಕಿರಿಶೈವಱಿ ಒಱುಕ್ಕಿ \*

ಊರ್ ಎಡುತ್ತುಂಡುಮಿಱ್‌ಂದುಱಿಲುಂ \* ಉಯಿಕ್ಕೇಲ್ಲಾಂ ಉಯಿರಾಗಿ \*

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ಱ್ರ , ಱ್ಱೈ like ಱ್ಱ್ರೈ , and so on. The consonant-cluster ಱ್ಱ is pronounced somewhere between ಱ್ಱ್ರ and ಱ್ಱ್ರೈ. It is, however, colloquially acceptable to pronounce the clusters ಱ್ಱ and ಱ್ಱ್ರ as ತ್ತ and ಱ್ಱ್ರ, respectively.

ಕ್ಕಾ ನಡತ್ತಿ ಕ್ಕಮಲೈಯುಡ್ \* ಕಂಡುಗಂದು ವಿಳೈಯಾಡುಂ \*  
ತೇನೆಡುತ್ತ ಶೋಲೈಗಳ್ ಶೂಲ್ \* ತಿರುವತ್ತಿಯೂರಾನೇ (೪)

ಉಯ್ಯುಂ ಉಱವಿಶೈಯಾದೇ \* ಒತ್ತವಕ್ಕೇ ಅಡಿಮೈಯುಮಾಯ್ \*  
ಪ್ಪೊಯ್ಯುರುವೈ ತ್ತಮಕ್ಕೇಱ್ಱಿ \* ಪ್ಪುಲನ್ನೊಂಡ ಪಯನೇ ಕೊಂಡು \*  
ಐಯುಱವುಂ ಆರಿರುಳುಂ \* ಅಲ್ಲಱಿಯುಂ ಅಡೈಂದವಕ್ಕು \*  
ಮೈಯ್ಯುಳು ಶೆಯ್ಪಿಡುಂ ತಿರುಮಾಲ್ \* ವೇಱಮಲೈ ಮೇಯವನೇ (೫)

ವಿದೈಮುಳೈಯಿನ್ ನಿಯಾಯತ್ತಾಲ್ \* ಅಡಿಯಿಲ್ಲಾ ವಿನೈಯಡೈವೇ \*  
ಶದೈಯುಡಲ ನಾಲ್ವಗೈಕ್ಕುಂ \* ಶರಣಳಿಪ್ಪಾನ್ ಎನ ತ್ತಿಗ್ಱೊಂದು \*  
ಪದವಿಯಱಿಯಾದು \* ಪಱಂ ಪಾಱಿಲ್ ಉಱಲಿನ್ನಾಕ್ಕುಂ \*  
ಶಿದೈವಿಲ್ ಆರುಳ್ತರುಂ ತಿರುಮಾಲ್ \* ತಿರುವತ್ತಿ ನಗರಾನೇ (೬)

ಎಮ ನಿಯಮ ಆಶನಂಗಳ್ \* ಇಯಲಾವಿ ಪುಲನಡಕ್ಕುಂ \*  
ತಮದಱಿಯುನ್ ತಾರಣೈಗಳ್ \* ತಾರೈಯಱಾ ನಿನೈವೊಱುಕ್ಕುಂ \*  
ಶಮಮುಡೈಯ ಶಮಾದಿ ನಲಂ \* ಶಾದಿಪ್ಪಾರ್ ಕ್ಕಿಲಕ್ಕಾಗುಂ \*  
ಅಮರರ್ ತೊಱುಮತ್ತಿಗಿರಿ \* ಅಮ್ಮುಯತ್ತಾಳ್ ಆರಮುದೇ (೭)

ಪುಗಲ್ ಉಲಗಿಲ್ಲಾದು \* ಪೊನ್ನರುಳು ಕಂಡುಱ್ಱವಕ್ಕುಂ \*  
ಅಗಲಗಿಲಾ ಅನ್ನಕ್ಕುಂ \* ಅನ್ನೇ ತನ್ನರುಳು ಕೊಡುತ್ತ \*  
ಪ್ಪಗಲದನಾಲ್ ಪಱಂ ಕಂಗುಲ್ \* ವಿಡಿವಿಕ್ಕುಂ ಪಂಗಯತ್ತಾಳ್ \*  
ಅಗಲಗಿಲ್ಲೇನ್ ಎನ್ನುಱೈಯುಂ \* ಅತ್ತಿಗಿರಿ ಆರುಳ್ಳುಗಿಲೇ (೮)

ಇರುವಿಲಂಗು ವಿಡುತ್ತ \* ಇರುಂದ ಶಿಱೈವಿಡುತ್ತೋರ್ ನಾಡಿಯಿನಾಲ್ \*  
ಕರುನಿಲಂಗಳ್ ಕಡಕ್ಕುಂ ವಱಿ \* ಕಾವಲರಾಲ್ ಕಡತ್ತುವಿತ್ತು \*  
ಪ್ಪೆರುನಿಲಂ ಕಂಡುಯಿರುಣರ್ಂದು \* ಪಿರಿಯಾಮಲ್ ಆರುಳ್ ಶೆಯ್ಯುಂ \*  
ಉರುನಲಂ ಕೊಂಡುಱುಂ ತಿರುವೋಡು \* ಉಯರ್ ಅತ್ತಿಗಿರಿಯಾನೇ (೯)

ತಂ ತಿರುಮಾದುಡನೇ ತಾಂ \* ತನಿಯರಶಾಯ್ ಉಱೈಗಿನ್ಱ \*  
ಅಂದಮಿಲ್ ಪೇರಿನ್ಱತ್ತಿಲ್ \* ಅಡಿಯವರೋಡೆಮೈ ಚ್ಚೇರ್ತ್ತ \*  
ಮುಂದಿ ಯಿಱಂದನ ಎಲ್ಲಾಂ \* ಮುಗಿಱ್ಕ್ಕ ತ್ತಂದಾಟೊಳ್ಳುಂ \*  
ಅಂದಮಿಲಾ ಆರುಳಾಱಿ \* ಅತ್ತಿಗಿರಿ ತ್ತಿರುಮಾಲೇ (೧೦)

ಅರ್ಯ ಪಣಿಯುಂ ಅತ್ತಿಗಿರಿ \* ಅರುಳಾಳರ್ ಅಡಿಯಿಣೈಮೇಲ್ \*  
ನಯಂಗಳೈಱಿ ಕಚ್ಚಿ ನಗರ್ \* ನಾನ್ಮಱೈಯೋರ್ ನಲ್ಲರುಳಾಲ್ \*  
ಪಯನ್ಗಳ್ ಇವೈಯನೈತ್ತುಂ ಎನ \* ಪ್ಪಂಡುರೈತ್ತಾರ್ ಪಡಿಯುರೈತ್ತ \*  
ವಿಯನ್ಕಲೈಗಳ್ ಈರೈಂದುಂ \* ವೇದಿಯರ್ಗಟ್ಟಿನಿಯನವೇ (೧೧)

|| ಶೀರಾರ್ತೂಪ್ಪುಲ್ ತಿರುವೇಂಗಡಮುಡೈಯಾರ್ ತಿರುವಡಿಗಳೇ ಶರಣಂ ||